

## ಭಾರತದ ಸಂವಿಧಾನ ಪೀಠಿಕೆ

ಭಾರತದ ಪ್ರಜೆಗಳಾದ ನಾವು,  
ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ,  
ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ  
ರೂಪಿಸುವುದಕ್ಕಾಗಿ;  
ಭಾರತದ ಎಲ್ಲಾ ಪ್ರಜೆಗಳಿಗೆ  
ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು;  
ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು  
ಉಪಾಸನೆಯ ಸ್ವಾತಂತ್ರ್ಯವನ್ನು;  
ಸ್ಥಾನಮಾನ ಮತ್ತು ಅವಕಾಶಗಳ ಸಮತೆಯನ್ನು  
ದೊರೆಯುವಂತೆ ಮಾಡುವುದಕ್ಕಾಗಿ;  
ವ್ಯಕ್ತಿಗೌರವ, ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲಿ  
ಭ್ರಾತೃತ್ವ ಭಾವನೆಯನ್ನು ಮೂಡಿಸುವುದಕ್ಕೆ  
ದೃಢ ಸಂಕಲ್ಪ ಮಾಡಿ,  
ನಮ್ಮ ಸಂವಿಧಾನ ಸಭೆಯಲ್ಲಿ  
1949ನೆಯ ಇಸವಿ ನವೆಂಬರ್ 26ನೇ ದಿನದಂದು  
ಈ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡು,  
ಅಂಗೀಕರಿಸಿ, ಶಾಸನವಾಗಿ ವಿಧಿಸಿಕೊಂಡಿದ್ದೇವೆ.



**ಬ**ಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಕಳೆದ ತಿಂಗಳು (2024ರ ಡಿಸೆಂಬರ್) ವಿಶಿಷ್ಟ ಕಾರಣಕ್ಕೆ ಸುದ್ದಿಯಾಯಿತು. ಸಂಚಾರಿನ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗಕ್ಕೆ ಅರೆಕಾಲಿಕ ಸಹಾಯಕ ಪ್ರಾಧ್ಯಾಪಕಿಯಾಗಿ ರೇಣುಕಾ ಪೂಜಾರಿ ಅವರು ಸೇರ್ಪಡೆಗೊಂಡ ಸುದ್ದಿಯದು. ಟ್ರಾನ್ಸ್‌ಜೆಂಡರ್ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬರು ಕರ್ನಾಟಕದ ವಿಶ್ವವಿದ್ಯಾಲಯದಲ್ಲಿ ಬೋಧಕರಾಗಿ ನೇಮಕಗೊಂಡಿರುವುದು ಇದೇ ಮೊದಲು. ಲಿಂಗ ಪರಿವರ್ತಿತರಿಗೆ ಭಿಕ್ಷಾಟನೆಯ ಹೊರತು ಬೇರೆ ದಾರಿಯಿಲ್ಲ ಎನ್ನುವ ಸ್ಥಿತಿಯಲ್ಲಿ, ರೇಣುಕಾ ಪೂಜಾರಿ ಅವರು ಉನ್ನತ ಶಿಕ್ಷಣ ಪಡೆಯುವುದರಲ್ಲಿ ಯಶಸ್ವಿಯಾಗಿರುವುದರ ಜೊತೆಗೆ, ವಿಶ್ವವಿದ್ಯಾಲಯದಲ್ಲಿ ಪಾಠ ಮಾಡುವ ಸ್ಥಾನವನ್ನೂ ತಲುಪಿದ್ದಾರೆ. 'ಲೇಖನಗಳನ್ನು ಬರೆಯಬೇಕು, ಪುಸ್ತಕ ರಚಿಸಬೇಕು, ಸಂಶೋಧನೆ ನಡೆಸಬೇಕು' ಎನ್ನುವ ಉತ್ತಾಹದಲ್ಲಿರುವ ರೇಣುಕಾ, 'ಭಿಕ್ಷಾಟನೆಯಿಂದ ಹೊರಬಂದು ಶಿಕ್ಷಣ ಪಡೆಯಿರಿ' ಎಂದು ತಮ್ಮ ಸಮುದಾಯಕ್ಕೆ

ಹೇಳುವ ಮಾತು ಹೊಸ ಸಾಧ್ಯತೆಯೊಂದರ ಬೀಜದಂತೆ ಕಾಣಿಸುತ್ತದೆ. ರೇಣುಕಾ ಅವರ ಯಶೋಗಾಥೆಯೊಂದಿಗೆ ಗಮನಿಸಬೇಕಾದ ಮತ್ತೊಂದು ವಿದ್ಯಮಾನ: 2025ರ ಆರಂಭದಲ್ಲಿ ಶರಣಾದ ಆರು ನಕ್ಷಲರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಂವಿಧಾನದ ಪ್ರತಿ ನೀಡಿ ಬರಮಾಡಿಕೊಂಡಿದ್ದು. ಸಂವಿಧಾನದ ಮಹತ್ವವನ್ನು ಸೂಚಿಸುವಂತಿರುವ ಈ ಘಟನೆ, ಎಲ್ಲ ನಾಗರಿಕರೂ ಘನತೆಯಿಂದ ಬದುಕುವ ಹಕ್ಕು ಹೊಂದಿರುವುದನ್ನು ನೆನಪಿಸುವಂತಿದೆ ಹಾಗೂ ಈ ನೆಲದ ಕಾನೂನನ್ನು ಮನವರಿಕೆ ಮಾಡಿಕೊಡುವಂತಿದೆ. ರೇಣುಕಾ ಅವರ ಶೈಕ್ಷಣಿಕ ಯಶಸ್ಸು ಹಾಗೂ ನಕ್ಷಲಿಸಿನಿಂದ ಹೊರಬಂದವರಿಗೆ ಸಂವಿಧಾನದ ಪ್ರತಿ ನೀಡಿದ ಘಟನೆಗಳು, ಭಾರತೀಯ ಸಂವಿಧಾನಕ್ಕೆ ಎಷ್ಟು ದುರ್ವರ್ಷಗಳು ತುಂಬಿರುವ ಆಸುಪಾಸಿನಲ್ಲಿಯೇ ನಡೆದಿರುವುದು ಗಮನಾರ್ಹ. ಮೊದಲನೆಯ ಘಟನೆ, ಅತ್ಯಂತ ಅಸಹಾಯಕ ವ್ಯಕ್ತಿಯೂ ತನ್ನ ಪ್ರತಿಭೆ-ಶ್ರಮದಿಂದ ಸಮಾಜದ

**ಕನ್ನಡ ಸಂವಿಧಾನ**

ಭಾರತದ ಸಂವಿಧಾನದ ಆಶಯಗಳನ್ನು ಕುವೆಂಪು ವಿರಚಿತ ಕರ್ನಾಟಕದ ನಾಡಗೀತೆ 'ಜಯ ಭಾರತ ಜನನಿಯ ತನುಜಾತೆ' ಬಹು ಸೊಗಸಾಗಿ ಹಿಡಿದಿಟ್ಟಿದೆ. ಭಾರತವನ್ನು ಮಾತೆಯಾಗಿಯೂ, ಕನ್ನಡನಾಡನ್ನು ಮಗಳಾಗಿಯೂ ಭಾವಿಸುವ ಗೀತೆಯ ಸಾರ ಹರಳುಗಟ್ಟಿರುವ ಭಾಗ ಹೀಗಿದೆ:

ಸರ್ವಜನಾಂಗದ ಶಾಂತಿಯ ತೋಟ,  
ರಸಿಕರ ಕಂಗಳ ಸೆಳೆಯುವ ನೋಟ.  
ಹಿಂದೂ ಕೃಷ್ಣ ಮುಸಲ್ಮಾನ,  
ಪಾರಸಿಕ ಜೈನರುದ್ಯಾನ.  
ಜನಕನ ಹೋಲುವ ದೊರೆಗಳ ಧಾಮ,  
ಗಾಯಕ ವೈಣಿಕರಾರಾಮ.  
ಹೀಗೆ, ಕುವೆಂಪು ಅವರ ಕವಿತೆಯಂತೆ, ಬಹುತ್ವ ಭಾರತದ ಅನನ್ಯತೆಯನ್ನು ಸಮರ್ಥವಾಗಿ ಹಿಡಿದಿಟ್ಟಿರುವ ನಾಡಗೀತೆಯನ್ನು ಹೊಂದಿರುವ ಭಾಗ್ಯ ಉಳಿದ ರಾಜ್ಯಗಳಿಗಿಲ್ಲ.